

#### June 22, 2021

The Manager – Listing **BSE Limited** (BSE: 507685)

The Manager – Listing National Stock Exchange of India Limited (NSE: WIPRO)

Dear Sir/Madam,

Sub: Newspaper Advertisement- Regulation 47 of SEBI (Listing Obligations and **Disclosure Requirements) Regulations, 2015** 

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the copy of the newspaper advertisement published in The Economic Times and Kannada Prabha. The same has been made available on the Company's website www.wipro.com.

Thanking You,

**For Wipro Limited** Manderaman

**G** Kothandaraman

**General Manager - Finance** 



Bengaluru 560 035 W: wipro.com India

Wipro Limited T: +91 (80) 2844 0011

Doddakannelli F: +91 (80) 2844 0258

Sarjapur Road E: info@www.

C: L32102KA1945PLC020800







The SW monsoon has covered Gujarat 1 4 4 4

> It also covered entirely

progress over the past 2 days They remain stuck near Barmer.

Aligarh, Meerut,

and Amritsar

Monsoon winds

have made no





Mumbai will \*\*/\*////
continue receiving

Karnataka and Kerala will see light rain

intermittent showers Heavy rain likely in Northeast / India

Rain intensity will slow down to drizzles across central India

Yesterday's hottest place was Ganganagar In Rajasthan at 41.4°C

# PSBs' Governance & HR Policy Tweak in the Works

KEY PROPOSALS Longer tenure for executive directors, hiring of specialists

Dheeraj.Tiwari@timesgroup.com

New Delhi: The government is considering measures to further strengthen corporate governance and human resource practices in nationalised banks through a diversified board structure, strengthening of board-level committees and a robust performance management system for employees.

"The merger process is complete and now its high time to revamp the corporate governance and HR practices on the lines followed by banks such as State Bank of India," said an executive aware of the developments.

Some of the key proposals include longer tenure for executive directors, hiring of specialists in areas such as NPA management and fast track promotion for high performers.

"The idea is to further professionalise the boards of PSBs and bring experts in risk management, information technology and human resource management," the above quoted executive said, adding as State Bank of India.

of 10 public sector banks into four big ones in August 2019, bringing down the number assignments later. of PSBs in the country to 12 from 27.

Oriental Bank of Commerce and United

Our Bureau

New Delhi: India along with China,

Hong Kong and the United Arab Emira-

tes witnessed a 4% growth in foreign di-

rect investment (FDI) flows in the pan-

demic-hit 2020, defying the global trend

of declining investment, according to

the United Nations Conference on Tra-

The four countries received FDI

worth \$535 billion in 2020. India was

the fifth largest recipient of inflows

in the world though the Covid-19 se-

cond wave weighs heavily on the co-

untry's overall economic activities

but its strong fundamentals provide

"optimism" for the medium term

while global FDI flows dropped 35%

The pandemic boosted demand for di-

gital infrastructure and services glo-

bally. This led to higher values of gre-

enfield FDI project announcements

targeting the ICT industry, rising by

more than 22% to \$81 billion. Major

project announcements in the ICT in-

dustry included a \$2.8 billion invest-

ment by online retail giant Amazon in

In its World Investment Report

2021, UNCTAD said FDI in South

Asia rose 20% to \$71 billion, driven

mainly by a 27% increase in FDI in

ICT infrastructure in India.

to \$1 trillion from \$1.5 trillion in 2019.

de and Development (UNCTAD).

FDI in India, 3 Others

Rose in 2020 Amid 35%

Fall Globally: UNCTAD

**HR REVAMP** SBI template to be

Need feit after consoli-

dation for large banks

followed

Govt had announced merger of 10 PSBs into four big ones in August 2019, bringing down the number of PSBs in the

country to 12 from 27



Diversified board structure, strengthening of board-level committees Hiring of specialists

On the table :

in areas such as NPA management Fast track promotion for high performers

Focus on exposure to core functions for key executives

with Indian Bank, and Union Bank of India with Andhra Bank and Corporation Bank, Punjab National Bank (PNB) is the second-largest public sector bank after the merger.

These discussions may be further taken up with the Banks Board Bureau to formulate a long-term strategy.

a need for specialists, top-level posts also that after merger, these banks are as big need to have experience of core func- mon reform agenda for all public sector tions," said another executive, adding The government announced the merger that there is a need to groom people from the parent bank who can take up higher

help banks to develop a robust leadership Bank of India were merged into Punjab succession plan for critical positions and National Bank; Syndicate Bank was mer- advise the government on evolving suiged with Canara Bank; Allahabad Bank table training and development pro-

grammes for management personnel.

"BBB will also maintain a database on performance of the officers of PSBs. This will have information regarding postings, placements, promotions and vigilance of senior officers," he added.

Banks through Ease 4.0 may also take up these issues at their board level. Laun-"It has been observed that while there is ched in January 2018, Enhanced Access and Service Excellence (Ease) is the combanks aimed at institutionalising clean and smart banking.

"We have suggested to identify competencies and conduct competency assess-One of the key mandates of BBB is to ment of Scale V and Scale VI officers with significant tenure left in the bank through board-approved tools and methodologies," said the above quoted ex-

### 

## Crude Oil Output Slips 6.3% in May

New Delhi: Crude oil production fell 6.3% year-on-year in May while natural gas output rose 19%, according to the petroleum and natural gas ministry data.

However, natural gas output rose 19%, sald petroleum and natural gas ministry

A 9.6% drop in ONGC's output was primarily responsible for the overall production contraction. Oil India's production fell 2.1% while output from the fields operated by private players increased 0.7%.

> ONGC is facing a natural decline of output from its ageing fields. In May, oil and gas production was also affected by cyclone Tauktae that hit

Arabian sea and disrupted ONGC's operation off the Mumbai coast. Crude oil imports rose 18% in May from a year ago. The import of refined products fell 26% while their export fell 2%. Overall consumption of petroleum products in the country contracted 1.5% in May as lockdown restricted mobility and economic activity.—Our Bureau



DATE: 26" & 27" June, 2021 (2 Days) | TIME: 10:00 AM to 5:00 PM

VENUE: IITTM, A-36, Sector-62, NOIDA-201309, Uttar Pradesh

FEES: 5.900/- (Included Course Fees, Gost. Certificate, Soft Study Material, Lunch & Teo

CONTENTS: Organic Land Preparation, Organic Manure & Crop

Planning, Organic Farming complete Process. Food Forest, Organic Certification, Harvest, Storage, Packaging, Marketing Organic produce,

Mob: 9625348076, 7838966020

containing the pandemic and its rapid GDP growth recovery. The growth was driven by technology-related industries, ecommerce and research and deve-

India to \$64 billion. "In India, robust investment in ICT (information, communication, tech-rely on export-oriented nology) and construction bolstered garment manufactu-FDI inflows," UNCTAD said, adding ring. Inflows in Banglathat cross-border M&As surged 83% to desh and Sri Lanka \$27 billion, with major deals involving contracted 11% and

2020. Developing Asia is the only region recording FDI growth, accounting for more than half of global inward and outward FDI flows," said UNCTAD's director of investment and enterprise James Zhan. In China, FDI rose 6% to \$149 billion in 2020, reflecting the country's success in

"Despite the pandemic, FDI to and

from the region remained resilient in

lopment. FDI in Hong Kong surged 62% to \$119 billion while that in the UAE rose 11% to \$20 billion. FDI fell in other South

Asian economies that ICT, health, infrastructure and energy, 43%, respectively.

## CERTIFICATE WILL BE AWARDED | Website: www.iedup.ir PSPCL Punjab State Power Corporation Limited

Regd. Office: PSEB Head Office, The Mall, Patiala-147001

Corporate Identity No. U40109PB2010SGC033813 Website: www.pspcl.in

Exporting Organic, Govt. Schemes.

Phone No.- 0175-2207649, Email id:- se-it1@pspcl.in Tender Enquiry No.: 254/DIT-860/Vol-2 dated 21.06.2021 Deputy Chief Engineer/IT (A&PM), Ground Floor PSPCL Head Office, The Mall, Patiala invites e-tender for provision of 50Mbps Leased Line Internet Bandwidth Services at PSPCL Head Office. For detailed NIT & tender specification please refer to <a href="https://eproc.punjab.gov.in">https://eproc.punjab.gov.in</a> from 21.06.2021

Note :- Corrigendum and addendum, if any, will be published online at https://eproc.punjab.gov.in

PSPCL Punjab State Power Corporation Limited

C235/21, DPR/Pb.: 76155/12/319/2021/5447

## ETascent



The UK Department for International Trade (DIT), operating from the British High Commission network, is looking to fill a vacancy in our trade team at the British High Commission New Delhi for

## Senior Trade Advisor – Agriculture, Food & Drink As Senior Trade Advisor, you will work on commercial opportunities,

market development and market access to further the objective of DIT to secure UK and global prosperity by promoting and financing international trade and investment. You will use your in-depth knowledge of the Agriculture and Food & Drink sector to support a strategy to turn the longterm potential of the sector into a pipeline of opportunities for UK business by identifying and building relationships within the sector.

 Applications close on 12th July, 2021. For job specification and further details, please visit our website https://bit.ly/3zJvTCY



## (ON CONTRACT BASIS)

Post	Mode of Recruitment	Vacancies
Chief Risk Officer	Direct (on Contract Basis)	01
	ls and application form, ://www.iifcl.in under	
caption		241

#### South Eastern Railway, Kharagpur-721301 for and on behalf of the President of India invites e-Tender for the following works before 15.00 hrs. on the date mentioned against item and will be opened at 15.30 hrs. Description of work: Replacement of Contact and Catenary wire under Kharagpur OHE Depot jurisdiction of Kharagpur Division. Tender Value : ₹ 1,73,60,460/-. EMD

2021-22-01, dated : 18.06.2021

Sr. Divisional Electrical Engineer/TRD

from 17.06.2021 from 05:00 PM onwards.

https://eproc.punjab.gov.in

Nil. Cost of Tender Document : ₹ 5,000/-Completion period: 12 (twelve) months Date of Submission: Upto 15.00 hrs. o 20.07.2021. Date of Opening 20.07.2021. Interested tenderers may visit website www.ireps.gov.in for full details, description, specification of the tender and submit their bids online. In no case manual tenders for this work will be accepted. Note: Prospective Bidders may regurlarly visit www.ireps.gov.in to participate in all tenders.

## केनरा बैंक Canara Bank 📣 DIT WING, 14, M G ROAD, BENGALURU - 560 001

TENDER NOTICE Canara Bank Invites EOIs for 1)EOI 02/2021-22 dated 21/06/2021 for Empanelment of additional IT/Cyber Security Auditors & Forensic Analyst. 2) EOI 03/2021-22 dated 21/06/2021 for Empanelment of Vendors for providing Comprehensive Onsite AMC/ ATS Services for Computer Hardware Software Items at Canara Bank. 3) GeM Bid ref: GEM/2021/B/1286650 dated 21/06/2021 for Intel Based Servers for OBIEE Application. The details are published in the Bank's website: https://canarabank.com/tenders.aspx https://www.canarabank.com/User\_page. aspx?cid=110 and CPPP website: https://eprocure.gov.in/epublish/app Interested parties may respond. Amendments will be hosted in our website only.

## **Second Wave Impacted** 58% of Indian Cos: Ficci

Cost management, weak demand in urban, rural areas seen as challenges

### Our Bureau

New Delhi: The second wave of Covid-19 and resultant lockdowns in several states significantly impacted about 58% of Indian companies but India Inc remains optimistic about a strong recovery in the coming months, a private industry survey has said.

About 58% of respondents cited weak demand as a major challenge in the current environment, the survey conducted this month by Federation of Indian Chambers of Commerce and Industry (Ficci) and Dhruva Advisors showed.

While urban demand saw a sharp hit, 37% of firms reported a high impact on sales in rural markets as well, Ficci said in a statement on Monday.

Another industry association, PHD Chamber of Commerce and Industry has urged the government to boost infrastructure spending to support economic recovery and help boost de-

To refuel aggregate demand, the government should front load expendi- 50% of installed capacity. ture under the national infrastructure pipeline, PHDCCI president Sanjay Aggarwal said in a statement on Mon-

As per the Ficci survey, about 56% respondents also cited managing costs as a key challenge for businesses.

Yet, most companies are confident about a speedy recovery. "With the number of new cases eb-

bing and states getting into the 'unlock' mode, there is hope that business and economic activities would regain normalcy in the months ahead," said



## **WEAK DEMAND**



impact on sales in rural markets as well, Ficci said Uday Shankar, president of Ficci.

Nearly 63% of survey respondents expect capacity utilisation to improve to over 70% in the coming six months to a year. As of now, 40% of companies reported utilisation rates of less than According to the survey, the govern-

ment's top priority to prepare for a third wave of the pandemic should be ramping up investments in healthcare infrastructure in tier two and tier three cities and in rural areas.

To scale up Covid-19 vaccinations, the government should set up a national facility for vaccine manufacturing with government funding, apart from creating more booths at public places, setting up facilities in cooperative societies, and promoting tieups with corporates, Ficci said.

## Biz Uptick Continues, Nomura Index Rises to October Levels

### **Our Bureau**

New Delhi: Uptick in business activity continued into June, reaching levels last seen in October, according to data from Japanese brokerage Nomura.

The Nomura India Business Resumption Index (NIBRI) picked up to 81.3 for the week ended June 20, from 74.9 recorded a week

earlier, the firm said in a note on Monday. This also represented a 21.1 percentage point (pp) gain from the nadir seen in Mayend, which felt the brunt of the impact of

the second wave of Covid-19. the note said. The improvement in the index was led by mobility as

NIBRI picked up to 81.3 for the week from 74.9 recorded a

Google's workplace and retail and recreation mobility indices increased by 6.7pp and 11.9pp, respectively, from the previous week, while the ended Jun 20. Apple driving index jumped by 16.2pp, continuing a trend of solid weekly improveweek earlier ment. While the relaxed lock-

down measures and moderating cases were expected to trigger a snap back in mobility, the real economy would likely show improvements only gradually, Nomura said.

However, "a third pandemic wave over the next few months is a key risk that bears monitoring," Nomura economists Sonal Varma and Aurodeep Nandi said in the note.

Other high-frequency indicators tracked by the index like labour participation rate inched up to 40.5 from 39.8 in the previous week, even as the unemployment rate rose by 0.7pp to 9.4%. On the other hand, power demand contrac-

ted by 2.2% compared to a week earlier after rising by a weekly average of about 5.8% over three consecutive weeks.

The firm expected strong global growth, ongoing vaccinations, easy financial conditions and front-loaded fiscal activism to support its FY22 forecast of 10.4% growth.



## WIPRO LIMITED

Registered Office: Doddakannelli, Sarjapur Road, Bengaluru-560 035. Tel: +91-80-2844 0011; Fax: +91-80-2844 0054; CIN: L32102KA1945PLC020800 Website: www.wipro.com; E-mail: corp-secretarial@wipro.com

## NOTICE OF THE 75th ANNUAL GENERAL MEETING OF WIPRO LIMITED

Notice is hereby given that the 75th Annual General Meeting ("AGM") of Wipro Limited ("Company") will be held on Wednesday, July 14, 2021 at 9.00 AM IST through video conferencing ("VC") to transact the businesses as set out in the Notice of the 75th AGM, in compliance with the applicable provisions of the Companies Act, 2013 ("Act"), the General Circular No. 14/2020 dated April 8, 2020, General Circular No. 17/2020 dated April 13, 2020, General Circular No. 20/2020 dated May 5, 2020, General Circular No. 22/2020 dated June 15, 2020, General Circular No. 33/2020 dated September 28, 2020, General Circular No. 39/2020 dated December 31, 2020 and Circular no. 02/2021 dated January 13, 2021 issued by the Ministry of Corporate Affairs ("MCA"), SEBI circular no. SEBI/HO/CFD/CMD2/CIR/P/2021/11 dated January 15, 2021 and SEBI (Listing Obligations and Disclosure Requirements) Regulations, 2015 ("SEBI Listing Regulations").

Electronic copies of the Notice of the 75th AGM, procedure and instructions for e-voting and the Integrated Annual Report 2020-21 have been sent over June 19-20, 2021, to all those Members whose email IDs are registered with the Company/Depositories.

The Notice of the 75th AGM and the Integrated Annual Report 2020-21 are also available on the website of the Company at https://www.wipro.com/investors/annual-reports/, on the website of the Registrar and Share Transfer Agent ("RTA"), KFin Technologies Private Limited at https://evoting.kfintech.com and on the websites of BSE Limited at https://www.bseindia.com/ and National Stock Exchange of India Limited at https://www.nseindia.com/.

Pursuant to Section 91 of the Act and Regulation 42 of the SEBI Listing Regulations, the Register of Members and share transfer books will remain closed from Monday, July 12, 2021 to Tuesday, July 13, 2021 (both days inclusive).

of the 75th AGM by electronic means through both remote e-voting and e-voting at the AGM. All Members are informed that: . Members may attend the 75th AGM through VC or watch the live web-cast at https://www.wipro.com/AGM2021/, by using

The Company is providing the facility to its Members to exercise their right to vote on the businesses as set forth in the Notice

- 2. The instructions for participating through VC and the process of e-voting, including the manner in which Members holding shares in physical form or who have not registered their e-mail addresses can cast their vote through e-voting, are provided as part of the Notice of the 75th AGM.
- . Members whose names appear in the register of members or in the register of beneficial owners maintained by the depositories as on the cut-off date of Wednesday, July 7, 2021, shall only be entitled to avail the remote e-voting facility or vote, as the case may, at the AGM.
- Remote e-voting shall commence at 9.00 AM IST on Saturday, July 10, 2021 and ends at 5.00 PM IST on Tuesday, July 13, 2021. Remote e-voting shall not be allowed beyond 5:00 PM IST on July 13, 2021 and once the vote on a resolution is cast by the Member, the Member shall not be allowed to change it subsequently.
- remote e-voting, or has registered the e-mail address after dispatch of the Notice, such Member may obtain the user ID and password in the manner as provided in the procedure and instructions for e-voting. Members who have cast their vote by remote e-voting prior to the AGM may attend the AGM through VC, but shall not be

5. In case a person has become a Member of the Company after dispatch of the Notice but on or before the cut-off date for

through VC, shall be eligible to vote through e-voting at the AGM. . Members who have not registered their e-mail address are requested to register the same in respect of shares held in electronic form with the Depository through their Depository Participant(s) and in respect of shares held in physical form by

entitled to cast their vote again. Members who have not cast their vote through remote e-voting and are present in the AGM

writing to the Company's RTA, KFin Technologies Private Limited, Selenium Tower, Plot 31 & 32, Gachibowli Financial

- District, Nanakramguda, Hyderabad- 500 032. 8. The Company has also enabled the Members to temporarily update their e-mail address by accessing the link https://www.wipro.com/investors/ for the limited purpose of receiving the Integrated Annual Report 2020-21 and the Notice of the 75th AGM (including e-voting instructions) electronically.
- 9. For queries regarding e-voting:

their DP ID-Client ID/Folio no. as login credentials.

- a) Non-individual Members holding shares in demat mode and Members holding securities in physical mode may contact KFin Technologies Private Limited at the toll free No. 1800-3094-001 or write to them at einward.ris@kfintech.com and evoting@kfintech.com. Members may also contact Mr. B Srinivas, Manager, KFin Technologies Private Limited, at srinivas.b@kfintech.com or 040-6716 2222 for any further clarifications;
- b) Individual Members holding shares through NSDL may contact NSDL helpdesk by writing to evoting@nsdl.co.in or calling the toll free no.: 18001020990 or 1800224430;
- c) Individual Members holding shares through CDSL may contact CSDL helpdesk by writing to helpdesk.evoting@cdslindia.com or call at 022-23058738 or 022-23058542-43;
- d) Members who are voting through the facilities provided by their Depository Participants, may contact their respective Depository Participants on their helpline/contact details.

0. For any query/clarification or assistance required with respect to the Integrated Annual Report 2020-21 or the Annual General Meeting, Members may write to corp-secretarial@wipro.com.

> For WIPRO LIMITED M Sanaulla Khan Company Secretary

**General Manager** 

Regd. Office: PSEB Head Office, The Mall, Patiala-147001 Corporate Identity Number: U40109PB2010SGC033813 Website: www.pspcl.in Mobile No. 96461-07205 E-Tender Eng. No. 330/P-1/EMPW-11720

Dy. Chief Engineer/ Headquarter (Procurement Cell-1) GGSSTP, Roopnagai invites E-Tender ID No. 2021\_POWER\_67128\_1 for the work of Stopping of water leakage from underground reinforced concrete four barrel duct of Unit-III & IV having 6 Mtr x 6 Mtr cross section and designed discharged of 24000 MT per hour at pressure of 1.75 kg/cm2, with pressure grouting with polyurethane or any other suitable chemical in face of perfuse leakage of water at multiple points at GGSSTP,

For detailed NIT & Tender Specification please refer to https://eproc.punjab.gov.in

Note :- Corrigendum & addendum, if any will be published online at RTP24/21, DPR/Pb.:76155/12/318/2021/5446 S. E. RAILWAY TENDER e-Tender Notice No. : TRD-KGP-W-

Date: June 21, 2021 DEPUTY GENERAL MANAGER

Place: Bengaluru, India



CHANGE OF NAME


I AROCKIA REXIE Spouse of No. JC 311276P. Sub A.BASKAR BRITTO Residing at H.No. 1/349-1, AP Nagar, Pilliyar Natham, Madha Nagar, Panjam Patti(N), Dindigul, Tamil Nadu (State) Pin-624303. Have Changed my name from AROCKIA REXIE to L.AROCKIA REXIE Vide affidavit dated 15-06-2021 Sworn before Notary H.G.Venkataramu

### CHANGE OF NAME

I, SERVICE NO.JC-311276P, Sub A.BASKAR BRITTO, BHQ, TRG BN-III, MEG & Centre, Bengalure-560042. Have Changed My Daughters names from ANTO JEYA ROSLINE BRITTA to ANTO JEYA ROSLINE BRITTA.B. and ANTO BRINNA to ANTO BRINNA.B. Vide affidavit dated 18-06-2021 Sworn before notary Meer Hassan Bangalore.

## ರೈಲು ಗಾಲಿ ಕಾರ್ಖಾನೆ

ವೆದ್ ಸ್ಟರ್: www.rwf.indianrailways.gov.in. ಸಂ.ಆರ್ಡಬ್ಲುಎಫ್/ಇಎಲ್/ಓಟೆ/2021-22/04



ಇ-ಟೆಂಡರ್: ಭಾರತದ ರಾಷ್ಟ್ರಪತಿಗಳ ಪರವಾಗಿ, ಉಪ ಮುಖ್ಯ ಎಂಜಿನಿಯರ್ರವರು ಕೆಳಕಂಡ ಕೆಲಸಗಳಿಗಾಗಿ ವೆಬ್ಸ್ಟೆಟ್ http://www.ireps.gov.in (ವರ್ಕ್) ಮೂಲಕ ಆನ್ಲ್ರೆನ್ನಲ್ಲಿ ವಿದ್ಯುನ್ನಾನ ಟೆಂಡರ್ಗಳನ್ನು ಆಹ್ವಾನಿಸಿದ್ದಾರೆ.

ಟೆಂಡರ್ ಸಂಖ್ಯೆ/ ಕೆಲಸದ ಹೆಸರು ವೆಚ್ಚ ರೂಗಳಲ್ಲಿ ಸಂ.ಆರ್ ಡಬ್ಲು ಎಫ್ / ಪಿಸಿ ಇಇ/ಇಎಲ್ /ಟಿಡಿ / 2021 – 22 / 04 ದಿನಾಂಕ: 18.06.2021. ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು – 64 ಇಲ್ಲಿನ ವಾಟರ್ ಪಂಪ್ ಹೌಸ್ನಲ್ಲಿರುವ 02 ಸಂಖ್ಯೆಗಳ ಹೊಸ 125 ಹೆಚ್ಪ್ ಕೋಲ್ಡ್ 5,55,318/-

ಟೆಂಡರ್ ಕೊನೆಯ ದಿನಾಂಕ ಮತ್ತು ಸಮಯ: 12.07.2021 11.00 ಗಂಟೆಗೆ. ವಿವರವಾದ ಟೆಂಡರ್ ಪ್ರಕಟಣೆಯನ್ನು ನಮ್ಮ ವೆಬ್ಸೈಟ್ "www.rwf.indianrailways.gov.in" ನಲ್ಲಿ ನೋಡಬಹುದು. ಉಪ ಮುಖ್ಯ ವಿದ್ಯುತ್ ಎಂಜಿನಿಯರ್

ವಾಟರ್ ಪಂಪ್ ಸೆಟ್ಗಳಿಗಾಗಿ ವಿದ್ಯುತ್ ಸರಬರಾಜು ವ್ಯವಸ್ಥೆಗೊಳಿಸುವುದು.



Registered Office: 'Cosmos Tower', Plot No. 6, ICS Colony, University Road, CO-OP. BANK LTD. Ganeshkhind, Pune - 411 007. Ph: 020-67086708

### Important Notice for Members

All Members of the Bank are hereby informed that, on the backdrop of COVID there is a possibility that Bank's Annual General Meeting may be conducted via Other Audio Visual Means (OAVM) / Video Conferencing like last year, hence we request you to send your latest mobile number and e-mail id to customercare@cosmosbank.in so that we can send all the required information of this Meeting to you and enable you to participate in the said Meeting. Also, if there is any change in the said information provided to the bank, please update the same on the above e-mail id or submit to the home branch in writing on or before 30th June 2021.

Managing Director, Date: 22/06/2021 The Cosmos Co-op. Bank Ltd., Pune

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ,

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಪುರ. No.EE/MID/VJP/AE-1,2,3,4/4702/TND/2021-22/427

## ಅಲ್ಪಾವಧಿ ಟೆಂಡರ್ ಪ್ರಕಟಣೆ

ಅರ್ಹ ಗುತ್ತಿಗೆದಾರರಿಂದ ಐಟಂ ದರದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ–2000 ಮತ್ತು ಇತ್ತೀಚಿನ ತಿದ್ದುಪಡಿಗಳಂತೆ ಈ ಕೆಳಗಿನ ಕಾಮಗಾರಿಗಳಿಗಾಗಿ "ಇ-ಮೊಕ್ಕೂರ್ಮೆಂಟ್" ಮುಖಾಂತರ ಟೆಂಡರ್ ಕರೆಯಲಾಗಿದೆ.

<u>ಪ್ರಧಾನ ಕಾಮಗಾರಿಗಳು:</u> ಒಟ್ಟು 1 ಕಾಮಗಾರಿ, ಅಂದಾಜು ಮೊತ್ತ **ರೂ.790.00ಲಕ್ಷಗಳು,** ಕಾಮಗಾರಿಯನ್ನು ಪೂರ್ಣಗೊಳಿಸುವ ಕಾಲಾವಧಿ ಮಳೆಗಾಲ ಸಹಿತ ಹನ್ನೊಂದು(11)

<u>ನಬಾರ್ಡ(ಆರ್ಐಡಿಎಫ್−26) ಕಾಮಗಾರಿಗಳು:</u> ಒಟ್ಟು 13 ಕಾಮಗಾರಿಗಳು, ಅಂದಾಜು ಮೊತ್ತ ರೂ.1140.50ಲಕ್ಷಗಳು, ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಾಲಾವಧಿ ಮಳೆಗಾಲ ಸಹಿತ ಆರು(6) ತಿಂಗಳುಗಳು.

ಗುತ್ತಿಗೆದಾರರು ಕರ್ನಾಟಕ ಸರಕಾರದ "ಇ-ಪ್ರೊಕ್ಕೂರ್-ಮೆಂಟ್" ವೆಬ್ಸ್ಟೆಟ್ನಲ್ಲಿ ಲಾಗಿನ್ ಆಗಿ ದಿನಾಂಕ:01.07.2021ರಿಂದ Download ಮಾಡಿಕೊಳ್ಳಬಹುದು. ಟೆಂಡರ್ಗಳನ್ನು ಇ.ಎಂ.ಡಿ ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್ಸೈಟ್ನಲ್ಲಿ ನಿಗದಿತ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್ಲ್ರೆನ್ ಪೇಮೆಂಟ್ ಮಾತ್ರ) "ಇ-ಪ್ರೊಕ್ಕೂರ್ ಮೆಂಟ್" ವೆಬ್ ಸೈಟ್ ನಲ್ಲಿ ಲಾಗಿನ್ ಆಗಿ ದಿನಾಂಕ:15.07.2021ರ 16:00 ಗಂಟೆವರೆಗೆ ಸ್ಪೀಕರಿಸಲಾಗುವುದು. ದಿನಾಂಕ:09.07.2021ರಂದು ಕಾರ್ಯನಿರ್ವಾಹಕ ಇಂಜಿನೀಯರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಪುರ ಇವರ ಕಛೇರಿಯಲ್ಲಿ ರೂ.1.00ಕೋಟಿ ಮೀರಿದ ಕಾಮಗಾರಿಗಳಿಗೆ ಪ್ರೀ-ಬಿಡ್ ಸಭೆಯನ್ನು ಆಯೋಜಿಸಲಾಗಿದ್ದು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿಯುಳ್ಳ ಗುತ್ತಿಗೆದಾರರು ಹಾಜರಾಗಿ ಪಡೆಯಬಹುದು. ಕಾಮಗಾರಿ ಪಡೆಯಲು ಅರ್ಹತೆ, ಷರತ್ತುಗಳು, ಕಾಮಗಾರಿ ವಿವರ ಇತ್ಯಾದಿಗಳನ್ನು ದಿನಾಂಕ:14.07.2021ರ 16:00 ಗಂಟೆವರೆಗೆ ವಿಭಾಗ ಕಛೇರಿಯಲ್ಲಿ (ಫೋನ್-08352-277148) ಅಥವಾ "ಇ-ಪ್ರೊಕ್ಕೂರ್ಮೆಂಟ್" ಹೆಲ್ಡೆಸ್ಟ್ ನಿಂದ (ಫೋನ್-080-25501216 ಮತ್ತು 080-25501227) ಪಡೆಯಬಹುದು.

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಹುರ. ವಾಸಾಸಂಇ/ವಿಜಯಪುರ/116/ಜೆಎ/2021-22

### ಕಾರ್ಯಪಾಲಕ ಇಂಜಿನಿಯರ್ರವರ ಕಛೇರಿ, ಹಾರಂಗಿ ಪುನರ್ವಸತಿ ವಿಭಾಗ, ಕುಶಾಲನಗರ-571234, ಸೋಮವಾರಪೇಟೆ ತಾ॥ ಕೊಡಗು ಜಿಲ್ಲೆ, ಕರ್ನಾಟಕ. ದೂರವಾಣಿ ಸಂಖ್ಯೆ: 08276-274365, ಫ್ಯಾಕ್ಸ್ ಸಂಖ್ಯೆ: 08276-274365,

ತಿದ್ದುಪಡಿ: 01/2021-22, ದಿನಾಂಕ 21-06-2021 ಉಲ್ಲೇಖ: ಈ ಕಛೇರಿಯ ಮೂಲ ಟೆಂಡರ್ ಪ್ರಕಟಣಾ ಸಂಖ್ಯೆ: 04/21-22

ಮೇಲ್ಕಂಡ ಟೆಂಡರ್ ಪ್ರಕಟಣೆಯ ಕಾಮಗಾರಿ ಟೆಂಡರ್ ದಿನಾಂಕಗಳನ್ನು ತಾಂತ್ರಿಕ ಕಾರಣಗಳಿಂದ ಈ ಕೆಳಕಂಡಂತೆ ವಿಸ್ತರಿಸಲಾಗಿದ್ದು, ಭರ್ತಿ ಮಾಡಿದ ಟೆಂಡರ್ಗಳನ್ನು ಇ-ಪ್ರೊಕ್ಕೂರ್ ಮೆಂಟ್, ಪೋರ್ಟಲ್ ಮುಖಾಂತರ ಸಲ್ಲಿಸುವ ಕೊನೆಯ ದಿನಾಂಕ: 29-06-2021ರ ಅಪರಾಹ 4.00 ಗಂಟೆಯವರೆಗೆ ಸಲ್ಲಿಸಬಹುದಾಗಿದೆ. ತಾಂತ್ರಿಕ ಬಿಡ್ಡನ್ನು ದಿನಾಂಕ: 30-06-2021ರ ಅಪರಾಹ 4.30 ಗಂಟೆಗೆ ತೆರೆಯಲಾಗುವುದು. ಆರ್ಥಿಕ ಬಿಡ್ಡನ್ನು ತಾಂತ್ರಿಕ ಬಿಡ್ಡು ಅನುಮೋದನೆಯಾದ ನಂತರ

ದಿನಾಂಕ: 14-06-2021 /

ತಿದ್ದುಪಡಿ

ಕಾವೇರಿ ನೀರಾವರಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಉದ್ಯಮ)

ಉಳಿದ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೇಲ್ರಂಡ ಕಚೇರಿಯನ್ನು ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

> ಕಾರ್ಯಪಾಲಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ (ನಿ). ಹಾರಂಗಿ ಪುನರ್ವಸತಿ ವಿಭಾಗ, ಕುಶಾಲನಗರ.

ಇಮೇಲ್: eehrdksh@gmail.com

### ಬೆಂಗಳೂರು-ಮೈಸೂರು ಇನ್ಫ್ರಾಸ್ಟಕ್ಟರ್ ಕಾಲಿಡಾರ್ ಪ್ರದೇಶ ಯೋಜನಾ ಫ್ರಾಧಿಕಾರ ನಂ. 5, 2ನೇ ಮಹಡಿ, ಲೂಪ್ಲೇನ್, ರೇಸ್ಕೋರ್ಸ್ ರಸ್ತೆ, ಬೆಂಗಳೂರು-560009

ಫೋನ್ : 080−22341230 / 35, E-mail : bmicapa@gmail.com ಸಂಖ್ಯೆ: ಬಿ.ಎಂ.ಐ.ಸಿ.ಎ.ಪಿ.ಎ/ಇತರೆ-01/ಸಿ.ಎ.ನಿವೇಶನ ಹಂಚಿಕೆ/2020-21/187

### ದಿನಾಂಕ: 21.06.2021 ಸಾರ್ವಜನಿಕ ಪ್ರಕಟಣೆ

ಬೆಂಗಳೂರು–ಮೈಸೂರು ಇನ್ಫ್ರಾಸ್ಟಕ್ಟರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈ ಪ್ರಾಧಿಕಾರದಿಂದ ಅನುಮೋದನೆಯಾಗಿರುವ ಬಡಾವಣೆಗಳಲ್ಲಿ ಲಭ್ಯವಿರುವ ನಾಗರೀಕ ಸೌಲಭ್ಯ ನಿವೇಶನಗಳನ್ನು ಕೇಂದ್ರ, ರಾಜ್ಯ ಸರ್ಕಾರಿ ಇಲಾಖೆಗಳಿಗೆ, ಸ್ಥಳೀಯ ಸಂಸ್ಥೆ ಅಥವಾ ಅರೆ ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: UDD 27 TTP 2016, ದಿನಾಂಕ: 24.05.2017ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಾಧಿಕಾರದಲ್ಲಿ ಲಭ್ಯವಿರುವ ನಾಗರೀಕ ಸೌಲಭ್ಯ ನಿವೇಶನಗಳ ವಿವರಗಳನ್ನು ಪ್ರಾಧಿಕಾರದ www.bmicapa.tpa.gov.in ರಲ್ಲಿ ಯಾವುದಾದರು ಕೇಂದ್ರ ರಾಜ್ಯ ಸರ್ಕಾರಿ ಇಲಾಖೆಗಳಿಗೆ, ಸ್ಥಳೀಯ ಸಂಸ್ಥೆ ಅಥವಾ ಆರೆ ಸರ್ಕಾರಿ ಸಂಸ್ಥೆಗಳಿಗೆ ಸದರಿ ನಿವೇಶನಗಳು ಅವಶ್ಯಕತೆ ಇದ್ದಲ್ಲಿ ಈ ಪಕಟಣೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ಸದಸ್ಥ-ಕಾರ್ಯದರ್ಶಿಗಳು, ಬಿ.ಎಂ.ಐ.ಸಿ.ಎ.ಪಿ.ಎ. ಬೆಂಗಳೂರು ಇವರ ವಿಳಾಸಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಗಿದೆ.

> ಸದಸ್ಯ ಕಾರ್ಯದರ್ಶಿಗಳು ಬಿ.ಎಂ.ಐ.ಸಿ.ಎ.ಪಿ.ಎ., ಬೆಂಗಳೂರು

ಬೈಹಿಕ ಅಂತರ ಪಾಲಾಹಿ

ನಗರಸಭಾ ಕಾರ್ಯಾಲಯ, ಬಿ.ಎಂ.ರಸ್ತೆ, ಹಾಸನ-73201 ದೂ.ಸಂ: 08172-268276, 233702 Email: commn\_hassan@yahoo.com ನಂ:ಹಾನಸ/ಡೇ–ನಲ್/ಎಸ್.ಯು.ಹೆಚ್/01/2021–22

### ಟೆಂಡರ್ ಪ್ರಕಟಣೆ ಕರ್ನಾಟಕ ಸರ್ಕಾರದ ಇ-ಪ್ರಕ್ತೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆದ್ರಾದೇಶ 2000 ರಲ್ ಸ್ಪಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ನ ಸೂಕ್ತ ಕೆ/ಎಸ್ ನಿಯಮಗಳನ್ನಯ, ಇ-ಪ್ರಕೂರ್ ಮೆಂಟ್ ಫೋರ್ಟಲ್ ಮುಖಾಂತರ, ದ್ರಿ ಲಕೋಟೆ ಟೆಂಡರ್ ಪದ್ಧತಿಯಲ್ಲಿ ಈ ಕೆಳಗಡೆ ಸಹಿ ಮಾಡಿರುವವರು. ನಗರ ವಸತಿ ರಹಿತರಿಗೆ ಆಶ್ರಯ ಉಪಘಟಕದಡಿ ನಿರಾಶ್ರಿತ ಪುರುಷರ "ನಗರ ವಸತಿ ರಹಿತರ ಆಶ್ರಯ ನಿರ್ವಹಣೆ" ಗಾಗಿ ಆಹ್ವಾನಿಸಲಾಗಿದೆ. ಅರ್ಹ ಸಂಘ/ಸ್ವಯಂ ಸೇವಾ ಸಂಸ್ಥೆಗಳಿಂದ, ಇಪ್ರಕ್ಕೂರ್ ಮೆಂಟ್ ಪೋರ್ಟಲ್ https:/eproc. karnataka.gov.in ಮುಖಾಂತರ ಕರೆದಿರುವ ಈ ಕೆಳಕಂಡ ಸೇವೆಯನ್ನು ಸಲ್ಲಿಸುವವರು ಟೆಂಡರ್ನಲ್ಲಿ ಭಾಗವಹಿಸಬಹುದು. ಟೆಂಡರ್ ದಾಖಲೆಯಲ್ಲಿ ತಿಳಿಸಿರುವಂತೆ (Technical qualification Criteria) ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು, ಹೆಚ್ಚಿನ ವಿವರಗಳಿಗೆ ಈ ಕಛೇರಿಯಿಂದ ಮಾಹಿತಿ ಪಡೆಯಬಹುದು. ಈ ಕೆಳಕಂಡಂತೆ ಗದಿಪಡಿಸಿದ ಇ.ಎಂ.ಡಿ.ಯನ್ನುಇ-ಪ್ರಕೂರ್ ಮೆಂಟ್ ಪೋರ್ಟಲ್ನಲ್ಲಿ ನಮೂದಿಸಿದ ಯಾವುದಾದರೂ ಒಂದು ರೀತಿಯಲ್ಲಿ ಸಲ್ಲಿಸತಕ್ಕದ್ದು, ಇ.ಎಂ.ಡಿ.ಯು. ಟಿಂಡರ್ರನ ನ್ಯಾಯ ಸಮೃತಾ ಅವಧಿಗಿಂತ (Valifity Period) 45 ದಿನಗಳ ನಂತರದ ವರೆಗೆ ಮಾನ್ಯತೆ ಇರತಕ್ಷದ್ದು. ವಿಶೇಷ ಸೂಚನೆ 1)ಟಿಂಡರ್ ಸಲ್ಲಿಸುವ ಸಂಘ ಸಂಸ್ಥೆಗಳು ತಮ್ಮದೆ ಅನುಭವವನ್ನು ದೃಢೀಕರಿಸಿರುವ ಪ್ರತಿಯನ್ನು ಹಾಗೂ ತಮ್ಮ ಅಂಚೆ ವಿಳಾಸ ಮತ್ತು ಮೊಬೈಲ್. ಸ್ಥಿರ ದೂರವಾಣಿಯನ್ನು ಇ-ಪ್ರಕ್ಕೂರ್ಮೆಂಟ್ ಪೋರ್ಟಲ್ನಲ್ಲಿ ಸಲ್ಲಿಸಲು ಸೂಚಿಸಿದೆ. 2)ಸ್ಪಾಂಡರ್ಡ್ ಟೆಂಡರ್ಡಾಕ್ಕೂಮೆಂಟೇಷನ್ ನಲ್ಲಿ ತಿಳಿಸಿರುವಂತೆ ಟಿಂಡರ್ ಅನುಮೋದಿತ ಮೊಬಲಗಿಗೆ 2.5% ರಷ್ಟು ಭದ್ರತಾ ಠೇವಣಿಯನ್ನು (Security Deposit) ಕೆಲಸದ ಆದೇಶವನ್ನು ಪಡೆಯುವ ಮೊದಲು ಸಲ್ಲಿಸ ತಕ್ಷದು. ಕ್ರ.ಸಂ.1)ಕಾಮಗಾರಿಯ ಹೆಸರು: "ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ"ಯ ನಗರ ವಸತಿ ರಹಿತರಿಗೆ ಆಶ್ರಯ ಉಪಘಟಕದರಿ ನಿರಾಶ್ರಿತ ಪುರುಷರ ಆ ನಗರ ವಸತಿ ರಹಿತರ ಆಶ್ರಯ ನಿರ್ವಹಣೆ ಮಾಡುವುದು. (CMC/HSN/DAYNULM/SUH/CRO1?2021-22) ಅಂದಾಜು ಮೊತ್ತ ರೂ. 8,92,188/- ಲಕ್ಷಗಳು. ಇಎಂಡಿ ಮೊತ್ತ ರೂ. 22305/- ಅನ್ವಯವಾಗುವ ಟಿಂಡರ್ ದಾಸ್ತವೇಜು: KIC ಇ-ಪ್ರಕೂರ್ ಮೆಂಟ್ ವ್ಯವಸ್ಥೆಯಡಿ ಟಿಂಡರ್ ಪೆಡ್ಯೂಲ್ ದಿನಾಂಕಗಳು ಈ ಕೆಳಕಂಡಂತಿವೆ. 1)ಟೆಂಡರ್ ಸಲ್ಲಿಸುವ ಕಡೆಯ ದಿನಾಂಕ ಮತ್ತು ಕಾಲ ದಿನಾಂಕ: 05-07-2021 ಸಂಜೆ: 5.30 ಗಂಟೆವರೆಗೆ 2)ಟೆಂಡರನ್ನು ತೆರೆಯುವ ದಿನಾಂಕ ಮತ್ತು ಕಾಲ ದಿನಾಂಕ: 07-07-2021 ಬೆಳಗೆ: 11.00 ಗಂಟೆಯ ನಂತರ.

ಕನ್ನಡಪ್ರಭ 🖔 ಪ್ರಚಲಿತ ವಿದ್ಯ ಮಾನ, ಸಾಹಿತ್ಯ ಚಣ್ಣರಾಟೆ, ಪ್ರವಾಸ, ಆಹಾರ ವಿಷಯಗಳ ಸಮೃದ್ಧ ಮಾಹಿತಿ

ವಾಸಾಸಂಇ/ಹಿಸನಿ/ಹಾಸನ/ಎಂಸಿಎ/167/2021-22

ದಿನಾಂಕ:18-06-2021



ನೋಂದಾಯಿತ ಕಛೇರಿ: ದೊಡ್ಡಕನ್ನೆಲ್ಲಿ ಸರ್ಜಾಪುರ ರೋಡ್, ಬೆಂಗಳೂರು-560035, Tel: +91-80-2844 0011 Fax: +91-80-2844 0054; CIN: L32102KA1945PLC020800 Website: www.wipro.com; E-mail: corp-secretarial@wipro.com,

### ವಿಪ್ರೋ ಲಿಮಿಟೆಡ್ನ 75ನೇ ವಾರ್ಷಿಕ ಮಹಾಸಭೆ ಸೂಚನೆ

ಸೂಚನೆ ನೀಡುವುದೇನೆಂದರೇ, 2013ರ ಕಂಪನಿಗಳ ಕಾಯಿದೆ (''ಕಾಯಿದೆ'') ಯಲ್ಲಿನ ಅನ್ಯಯಿಸುವ ಕಟ್ಟಳೆಗಳಂತೆ (''ಎಜಿಎಂ'') ಸಾಮಾನ್ಯ ಸುತ್ತೋಲೆಗಳಾದ ಏಪ್ರಿಲ್ 8, 2020ರ ಸುತ್ತೋಲೆ ಸಂ. 14,/2020, ಏಪ್ರಿಲ್ 13, 2020ರ ಸುತ್ತೋಲೆ ಸಂ. 17/2020, 5, ಮೇ 2020 ಸುತ್ತೋಲೆ ಸಂ. 20/ 2020, 15, ಜೂನ್ 2020, ಸುತ್ತೋಲೆ ಸಂ. 33/ 2020, 28, ಸೆಪ್ಟೆಂಬರ್ 2020, ಸುತ್ತೋಲೆ ಸಂ. 39/ 2020, 31, ಡಿಸೆಂಬರ್ 2020 ಮತ್ತು ಸುತ್ತೋಲೆ ಸಂ. 33/ 2020 ಮತ್ತು 13, ಜನವರಿ 2021 ಸುತ್ತೋಲೆ ಸಂ. 02/2021 ಇವುಗಳನ್ನಯ ವಿಪ್ರೋ ಲಿಮಿಟೆಡ್ನ (''ಕಂಪೆನಿ'') 75ನೇ ಎಜಿಎಂ ಸೂಚನೆಯ ವಿದ್ಯುನ್ನಾನ ಪ್ರತಿಗಳನ್ನು ಮತ್ತು ಇ-ಮತದಾನ ಕ್ರಮ ಮತ್ತು ಸೂಚನೆಗಳನ್ನು ಕಾರ್ಪೊರೇಟ್ ಮಂತ್ರಾಲಯದ (''ಎಂಸಿಎ'') ದಿನಾಂಕ 15, ಜನವರಿ 2021ರ ಸೆಬಿ ಸುತ್ತೋಲೆ ಸಂ. ಸೆಬಿ/ಹೆಚ್ಓ/ಸಿಎಫ್ಡಿ/ ಸಿಎಂಡಿ2/ಸಿಐಆರ್/ಪಿ/2021/11 ಸೆಬಿ 2015 ರ (ಲಿಸ್ಟಿಂಗ್ ಆಬ್ಲಿಗೇಷನ್ಸ್ ಮತ್ತು ಡಿಸ್ಕ್ಲೋಸರ್ ರಿಕ್ಸೈರ್ಮೆಂಟ್) ಇವುಗಳನ್ನಯ ವಾರ್ಷಿಕ ಮಹಾಸಭೆಯ 75ನೇ ಎಜಿಎಂ ಸೂಚನೆಯಲ್ಲಿ ತಿಳಿಸಲಾದ ವ್ಯವಹಾರಗಳನ್ನು ವಿಡಿಯೋ ಸಮಾವೇಶ (''ವಿಸಿ'') ಮೂಲಕ ವ್ಯವಹರಿಸಲು ಮಹಾಸಭೆಯು ಜುಲೈ 14, 2021ರಂದು ಬೆಳಿಗ್ಗೆ 9.00 ಗಂಟೆ ಐಎಸ್ಟಿಗೆ ನಡೆಯುತ್ತದೆ.

75ನೇ ಎಜಿಎಂ ಸೂಚನೆಯ ವಿದ್ಯು ನ್ನಾನ ಪ್ರತಿಗಳನ್ನು ಮತ್ತು ಇ-ಮತದಾನ ಕ್ರಮ ಮತ್ತು ಸೂಚನೆಗಳನ್ನು 2020-21ರ ವಾರ್ಷಿಕ ವರದಿಯೊಂದಿಗೆ ಕಂಪನಿಯೊಂದಿಗೆ/ ನಿಕ್ಷೇಪದಾರರೊಂದಿಗೆ ತಮ್ಮ ಇಮೇಲ್ ಐಡಿಗಳನ್ನು ನೋಂದಾಯಿಸಿಕೊಂಡ ಎಲ್ಲಾ ಸದಸ್ಯರಿಗೆ ಜೂನ್ 19-20, 2021, ರಂದು ಕಳುಹಿಸಲಾಗಿರುತ್ತದೆ.

75ನೇ ಎಜಿಎಂನ ಸೂಚನೆ ಮತ್ತು 2020-21ರ ವಾರ್ಷಿಕ ವರದಿಯನ್ನು ಕಂಪೆನಿಯ ವೆಬ್ಸ್ಟೆಟ್ https://www.wipro.com/investors/annual-reports/ ಮತ್ತು ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ ರ (ಆರ್ಟಿಎ), ಕೆಫಿನ್ ಟೆಕ್ಕಾಲಜೀಸ್ ಪ್ರವೇಟ್ ಲಿಮಿಟೆಡ್ ವೆಬ್ಸ್ಟ್ ಟ್ https://evoting.kfintech. com ಹಾಗೂ ಬಿಎಸ್ಇನ ವೆಬ್ಸ್ಟೆಟ್ https://www.bseindia.com/ ಹಾಗೂ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಮಂಡಳಿ ನಿಯಮಿತ ವೆಬ್ಸ್ಟೆಟ್ https://www.nseindia.com/ ನಲ್ಲೂ ಸಹ ಲಭ್ಯವಿರುತ್ತವೆ.

ಕಾಯಿದೆಯ ಕಲಂ 91 ಮತ್ತು ಸೆಬಿ ಪಟ್ಟಿ ಮಾಡವಿಕೆ ನಿಯಂತ್ರಣಗಳ ನಿಯಂತ್ರಣ 42ರನ್ನಯ ಸದಸ್ಯರ ರಿಜಿಸ್ಟರ್ ಹಾಗೂ ಷೇರು ವರ್ಗಾವಣೆ ಪುಸ್ತಕಗಳು 12 ಜುಲೈ 2021ರ ಸೋಮವಾರದಿಂದ 13 ಜುಲೈ 2021ರ ಮಂಗಳವಾರದವರೆಗೂ (ಎರಡೂ ದಿನಗಳು ಸೇರಿದಂತೆ) ಮುಚ್ಚಿರುತ್ತವೆ.

ಕಂಪನಿಯು 75ನೇ ಎಜಿಎಂನ ಸೂಚನೆಯಲ್ಲಿ ತಿಳಿಸಲಾದ ವ್ಯವಹಾರಗಳ ಬಗ್ಗೆ ತಮ್ಮ ಮತ ಚಲಾಯಿಸುವಂತಾಗಲು ತಮ್ಮ ಮತಗಳನ್ನು ವಿದ್ಯುನ್ನಾನ ಹಾಗೂ ದೂರದ ಇ-ಮತದಾನಗಳೆರಡಕ್ಕೂ ಮತ್ತು ಎಜಿಎಂನಲ್ಲಿ ಇ-ಮತದಾನ ಮಾಡುವುದಕ್ಕೆ ಸೌಲಭ್ಯವನ್ನು ಒದಗಿಸುತ್ತದೆ. ಸದಸ್ಯರುಗಳಿಗೆ ಮಾಹಿತಿ ನೀಡುವುದೇನೆಂದರೇ.

- ಸದಸ್ಯರು 75ನೇ ಎಜಿಎಂಗೆ ವಿಸಿ ಮೂಲಕ ಹಾಜರಿರಬಹುದಾಗಿದೆ ಅಥವಾ https://www.wipro.com/AGM2021/, ನಲ್ಲಿ ಲೈವ್ ವೆಬ್-ಕಾಸ್ಟ್ ಮೂಲಕ, ಅವರ ಡಿಪಿ ಐಡಿ-ಕ್ಲೈಂಟ್ ಐಡಿ/ಫೋಲಿಯೋ ಸಂಖ್ಯೆಯ ಇ-ಮತದಾನದ ಕೈಡಿನ್ಷಿಯ ಆಗಿ ಬಳಸಿಕೊಂಡು ನೋಡಬಹುದು.
- ವಿಸಿ ಮೂಲಕ ಭಾಗವಹಿಸುವುದಕ್ಕಾಗಿ ಮತ್ತು ಭೌತಿಕ ನಮೂನೆಯಲ್ಲಿ ಷೇರುಗಳನ್ನು ಹೊಂದಿರುವವರಿಗೆ ಭಾಗವಹಿಸುವುದಕ್ಕಾಗಿ ಇರುವ ರೀತಿಯೂ ಸೇರಿದಂತೆ ಅಥವಾ ತಮ್ಮ ಇ-ಮೇಲ್ ವಿಳಾಸಗಳನ್ನು ನೋಂದಾಯಿಸದವರು ಇ-ಮತದಾನದ ಮೂಲಕ ತಮ್ಮ ಮತವನ್ನು ಚಲಾಯಿಸಬಹುದು, ಇ-ಮತದಾನದ ಪ್ರಕ್ರಿಯೆಗಾಗಿನ ಸೂಚನೆಗಳನ್ನು 75ನೇ ಎಜಿಎಂ ಸಭೆಯ ಸೂಚನೆಯ ಒಂದು ಭಾಗವಾಗಿ ಒದಗಿಸಲಾಗಿರುತ್ತದೆ.
- . ಸದಸ್ಯರ ಹೆಸರುಗಳು ರಿಜಿಸ್ತರ್ನಲ್ಲಿ ನೋಂದಾಯಿಸಿರುವಂತೆ ಅಥವಾ ಜುಲೈ 7, 2021ರ ಕಟಾಫ್ ದಿನಾಂಕದಂದು ಠೇವಣಿದಾರರು ನೋಂದಾಯಿಸಿರುವ ಫಲಾನುಭವಿ ಸದಸ್ಯರು, ರಿಜಿಸ್ತರ್ನಲ್ಲಿರುವಂತೆ ದೂರದ ಸದಸ್ಯರು ಇ-ವೋಟಿಂಗ್ ಸೌಲಭ್ಯ ಅಥವಾ ಮತವನ್ನು ಚಲಾಯಿಸಲು ಮಾತ್ರ ಅರ್ಹರಾಗಿರುತ್ತಾರೆ.
- ದೂರದಿಂದ ಮಾಡುವ ಮತದಾನವು (ರಿಮೋಟ್ ವೋಟಿಂಗ್) ಶನಿವಾರ ಜುಲೈ, 10, 2021 ಕ್ಕೆ ಬೆಳಿಗ್ಗೆ 9.00ರ ಐಎಸ್ಟ್ ಭಾರತೀಯ ಕಾಲಮಾನಕ್ಕೆ ಆರಂಭವಾಗುತ್ತದೆ. ದೂರದಿಂದ ಮಾಡುವ ಮತದಾನವು ಮಂಗಳವಾರ ಜುಲೈ, 13, 2021ಕ್ಕೆ ಬೆಳಿಗ್ಗೆ 9.00ರ ಐಎಸ್ಟ್ ಭಾರತೀಯ ಕಾಲಮಾನಕ್ಕೆ ಮುಕ್ತಾಯಗೊಳ್ಳುತ್ತದೆ. ಜುಲೈ 13, 2021 ರ ಭಾರತೀಯ ಕಾಲಮಾನ ಸಂಜೆ 5.00 ರ ನಂತರ ಇ-ಮತದಾನಕ್ಕೆ ಅನುಮತಿ ನೀಡುವುದಿಲ್ಲ. ಒಮ್ಮೆ ರೆಸೆಲ್ಕೂ ಶನ್(ಗಳ) ಮೇಲೆ ಸದಸ್ಯರು ಮತ ಹಾಕಿದ ನಂತರ ಬದಲಾಯಿಸುವುದಕ್ಕೆ ಅನುಮತಿಸುವುದಿಲ್ಲ.
- ಒಬ್ಬ ವ್ಯಕ್ತಿಯು ಎಜಿಎಂನ ಸೂಚನಾ ಪತ್ರ ರವಾನೆಯಾದ ನಂತರ ಅಂದರೇ ಇ-ಮತದಾನಕ್ಕೆ ನಿಗದಿಪಡಿಸಿದ ಕಟ್ಆಫ್ ದಿನಾಂಕದಂದು ಅಥವಾ ಮುಂಚಿತ ವಾಗಿ ಕಂಪನಿಯ ಸದಸ್ಯನಾದ ಪಕ್ಷದಲ್ಲಿ ಅಥವಾ ನೋಟೀಸ್ ನ ರವಾನೆ ನಂತರ ಈ ಇ-ಮೇಲ್ ವಿಳಾಸವನ್ನು ನೋಂದಾಯಿಸಿದ್ದರೆ ಅಂತಹ ಸದಸ್ಯರು ಇ-ಮತದಾನಕ್ಕಾಗಿ ತಿಳಿಸಿರುವ ಅನುಸರಿಸಬೇಕಾದ ಕ್ರಮಗಳು ಮತ್ತು ಸೂಚನೆಗಳನ್ನು ಅನುಸರಿಸಿ ಐಡಿ ಮತ್ತು ಪಾಸ್ವರ್ಡ್ ನ್ನು ಪಡೆದುಕೊಳ್ಳಬೇಕು.
- ಎಜಿಎಂಗೆ ಮುಂಚೆ ದೂರದಿಂದ ಮಾಡುವ ಮತದಾನದ ಮೂಲಕ ಮತ ಹಾಕಿರುವ ಸದಸ್ಯರೂ ಸಹ ಎಜಿಎಂ ಸಭೆಗೆ ಹಾಜರಿರಬಹುದಾಗಿದೆ ಆದರೆ ಪುನಃ ಮತದಾನ ಮಾಡುವಂತಿಲ್ಲ. ದೂರದ ಇ-ಮತದಾನದ ಮೂಲಕ ತಮ್ಮ ಮತದಾನ ಮಾಡದೇ ವಿಸಿ ಮೂಲಕ ಎಜಿಎಂಗೆ ಹಾಜರಾಗುವ ಸದಸ್ಯರು ಎಜಿಎಂ ನಲ್ಲಿ ಇ-ಮತದಾನ ಮಾಡಲು ಅರ್ಹರಾಗಿರುತ್ತಾರೆ.
- ತಮ್ಮ ಇ-ಮೇಲ್ ವಿಳಾಸಗಳನು ಇನ್ನೂ ನೊಂದಾಯಿಸಿಕೊಳ್ಳದ ಸದಸ್ಯರು, ನಿಕ್ಷೇಪದಾರರೊಂದಿಗೆ ಅವರ ನಿಕ್ಷೇಪ ಭಾಗೀದಾರ(ರ) ಮೂಲಕ ತಾವು ವಿದ್ಯುನ್ನಾನ ನಮೂನೆಯಲ್ಲಿ ಹೊಂದಿರುವ ಷೇರುಗಳ ಬಗ್ಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಭೌತಿಕ ನಮೂನೆಯಲ್ಲಿ ಷೇರು ಹೊಂದಿರುವುದರ ಬಗ್ಗೆ ಕಂಪನಿಯ ಆರ್ ಟಿಎ, ಕೆಫಿನ್ ಟೆಕ್ನಾಲಜೀಸ್ ಪ್ರವೇಟ್ ಲಿಮಿಟೆಡ್, ಸೆಲಿನಿಯಂ ಟವರ್, ಪ್ಲಾಟ್ 31 ಮತ್ತು 32, ಗಚ್ಚಬೌಲಿ ಫೈನಾನ್ಫಿಯಲ್ ಡಿಸ್ಟಿಕ್ಸ್, ನಾನಕ್ರಾಮ್ಗುಡ, ಹೈದರಾಬಾದ್-500 032 ಇವರಿಗೆ ಲಿಖಿತವಾಗಿ ವಿವರಗಳನು ಸಲ್ಲಿಸಲು ಕೋರಲಾಗಿದೆ.
- ಕಂಪನಿಯು, ಸದಸ್ಯರುಗಳು ತಮ್ಮ ಇಮೇಲ್ ವಿಳಾಸಗಳನ್ನು ತಾತ್ತಾಲಿಕವಾಗಿ ಅಪ್**ಡೇಟ್ ಮಾಡಲು ತಾತ್ತಾಲಿಕ** ಲಿಂಕ್ https://www.wipro.com/ investors/, ಅನ್ನು ಸಜ್ಜುಗೊಳಿಸಿದೆ ಅದರಿಂದಲೇ ಸದಸ್ಯರು 2020-21ರ ವಾರ್ಷಿಕ ವರದಿ ಮತ್ತು 75ನೇ ಎಜಿಎಂನ ಸೂಚನೆಯನ್ನು (ಇ-ಮತದಾನಕ್ಕಾಗಿ ಸೂಚನೆಗಳು ಸೇರಿದಂತೆ) ಸಹ ವಿದ್ಯು ನ್ಯಾನವಾಗಿ ಪಡೆದುಕೊಳ್ಳವ ಮಿತಿಯ ಉದ್ದೇಶಕ್ಕೂ ಬಳಸಬಹುದಾಗಿದೆ.

ಇ-ಮತದಾನದ ಬಗ್ಗೆ ಸಷ್ಟೀಕರಣ:

- ಎ) ಡಿಮ್ಯಾಟ್ ಮೋಡ್ ನಲ್ಲಿ ಷೇರುಗಳನ್ನು ಹೊಂದಿರುವ ವ್ಯಕ್ತಿಗಳಲ್ಲದ ಸದಸ್ಯರಾಗಿದ್ದು, ಭೌತಿಕ ನಮೂನೆಯಲ್ಲಿ ಭದ್ರತೆಗಳನ್ನು ಹೊಂದಿರುವ ಸದಸ್ಯರು ಕೆಫಿನ್ ಟಿಕ್ಕಾಲಜೀಸ್ ಪ್ರೈವೇಟ್ ಲಿಮಿಟೆಡ್ ರವರನ್ನು ಶುಲ್ಪ ರಹಿತ ಸಂಖ್ಯೆ 1-800-3454-001 ಸಂಪರ್ಕಿಸಬೇಕು ಅಥವಾ ಅವರಿಗೆ einward.ris@kfintech. com ಮತ್ತು evoting@kfintech.com ನೆಲ್ಲಿ ಬರೆದುಕೊಳ್ಳಬೇಕು. ಸದಸ್ಯರು ಹೆಚ್ಚಿನ ಸೃಷ್ಟೀಕರಣಗಳಿಗಾಗಿ ಶ್ರೀ ಶ್ರೀನಿವಾಸ್ ಬಿ. ವ್ಯವಸ್ಥಾಪಕರು, ಕೆಫಿನ್ ಟಿಕಾಲಜೀಸ್ ಪ್ರೈವೇಟ್ ಲಿಮಿಟೆಡ್, ಇವರನು ಹಿಂದೆ ತಿಳಿಸಿದ ಆರ್ಟಿಎ ವಿಳಾಸದಲ್ಲಿ ಅಥವಾ srinivas.b@kfintech.com ಅಥವಾ 040 - 67162222 ರಲ್ಲಿ ಇವರನು ಸಹ ಸಂಪರ್ಕಿಸಬಹುದಾಗಿದೆ.
- ಬಿ) ಎನ್ಎಸ್ಡಿಎಲ್ ಮೂಲಕ ಷೇರನ್ನು ಹೊಂದಿರುವ ವ್ಯಕ್ತಿ ಸದಸ್ಯರು ಲಿಖಿತವಾಗಿ evoting@nsdl.co.in ಗೆ ಬರೆದುಕೊಳ್ಳಬಹುದು. ಅಥವಾ ಟೋಲ್ ಫ್ರೀ ಸಂ. 18001020990 ಅಥವಾ 1800224430 ಕರೆ ಮಾಡಿ.
- ಸಿ) ಸಿಡಿಎಸ್ಎಲ್ ಮೂಲಕ ಷೇರನ್ನು ಹೊಂದಿರುವ ವ್ಯಕ್ತಿ ಸದಸ್ಯರು ಲಿಖಿತವಾಗಿ ಸಿಡಿಎಸ್ ಹೆಲ್ಫ್ ಡೆಸ್ಡ್ helpdesk.evoting@cdslindia.com, ಬರೆದುಕೊಳಬಹುದು. ಅಥವಾ 022-23058738 ಅಥವಾ 022-23058542-43ಗೆ ಕರೆ ಮಾಡಿ.
- ಡಿ) ತಮ್ಮ ನಿಕೇಪ ಭಾಗೀದಾರರ ಮೂಲಕ ಸೌಲಭ್ಯ ಪಡೆದಿರುವ ಸದಸ್ಯರಾಗಿದ್ದು, ಮತದಾನ ಮಾಡಲು ತಮ್ಮ ಸಂಬಂಧಪಟ್ಟ ನಿಕ್ಷೇಪ ಭಾಗೀದಾರರನ್ನು ಅವರ ಹೆಲ್ ಲೈನ್ ಸಂಪರ್ಕ ಸಂಖ್ಯೆ ಗಳನ್ನು ಸಂಪರ್ಕಿಸುವುದು.
- ಸಮಗ್ರ 2020-21ರ ವಾರ್ಷಿಕ ವರದಿ ಅಥವಾ ವಾರ್ಷಿಕ ಮಹಾಸಭೆಯ ಸೂಚನೆಗಾಗಿ ಸದಸ್ಯರು corp-secretarial@wipro.com ಗೆ ಬರೆದುಕೊಳ್ಳಬಹುದು. ಮತ್ತು ಯಾವುದೇ ಸಪ್ಪೀಕರಣ/ ವಿವರಣೆಗಳು ಅಥವಾ ನೆರವನ್ನು ಇದರಿಂದಲೇ ಪಡೆದುಕೊಳ್ಳಬಹುದು.

ಸ್ಥಳ: ಬೆಂಗಳೂರು, ಇಂಡಿಯಾ. ದಿನಾಂಕ: ಜೂನ್ 21, 2021

ವಿಪ್ರೊ ಲಿಮಿಟೆಡ್ ಪರವಾಗಿ ಎಂ ಸನಾಉಲ್ಲಾ ಖಾನ್ ಕಂಪನಿ ಕಾರ್ಯದರ್ಶಿ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರವರ ಕಛೇರಿ, ಧಾರವಾಡ ವಿಭಾಗ, ಟೋಲ್ನಾಕಾ, ಧಾರವಾಡ

ದೂರವಾಣಿ : 0836-2747842 ಇ–ಮೇಲ್ ksdb.dhardiv@gmail.com ಸಂ.ಕಕೊಅಮ/ಕಾಪಾಅ/ಧಾ.ವಿ/ತಾಂ.ಶಾ/ಕ್ರಿಯೋ/ಟೆಂ.ಪ್ರ–1/2021–22/157

ಟೆಂಡರ್ ಪ್ರಕಟಣೆ – ಇ-ಪ್ರೊಕ್ಕೂರ್ಮೆಂಟ್

### ಟೆಂಡರ್ ಪ್ರಕಟಣೆ (ಸ್ಟ್ಯಾಂಡರ್ಡ ಡಾಕ್ಯುಮೆಂಟ್ ಮುಖಾಂತರ) KW-2 ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಧಾರವಾಡ ವಿಧಾಗಕ್ಕೆ ಸಂಬಂಧಿಸಿದಂತೆ,

ಧಾರವಾಡ/ಗದಗ ಉಪ–ವಿಭಾಗಗಳ ವ್ಯಾಪ್ತಿಯಲ್ಲಿ ಬರುವ 2021–22 ನೇ ಸಾಲಿನ ಕ್ರಿಯಾ ಯೋಜನೆಯಡಿಯಲ್ಲಿ ಮಂಜೂರಾದ 06 ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಮೂಲಧೂತ ಸೌಕರ್ಯ ಒದಗಿಸುವ ಸಲುವಾಗಿ ಇ-ಪ್ರೋಕ್ಕೂರ್ಮೆಂಟ್ ಪೋರ್ಟಲ್ನಲ್ಲಿ ಕರೆದಿರುವ ಕಾಮಗಾರಿಗಳಿಗಾಗಿ ಲೋಕೋಪಯೋಗಿ ಇಲಾಖೆಯಿಂದ ನೊಂದಾಯಿತ ಅರ್ಹ ಗುತ್ತಿಗೆದಾರರಿಂದ ಐಟಂವಾರು ಟೆಂಡರ್ನ್ನು ಕರೆಯಲಾಗಿದೆ. ಹೆಚ್ಚಿನ ವಿವರ, ವಿಚಾರಣೆ ಇ–ಪ್ರೋಕ್ಕೂರ್ಮೆಂಟ್ನ್ www.eproc.karnataka.gov.in ನಿಂದ ಟೆಂಡರ್ ದಾಖಲೆಗಳನ್ನು ದಿನಾಂಕ: 21/06/2021 ರಿಂದ ಡೌನಲೋಡ್ ಮಾಡಿಕೊಂಡು ಟೆಂಡರನ್ನು ಸಲ್ಲಿಸಲು ಕೊನೆಯ ದಿನಾಂಕ : 05/06/2021 ಸಾಯಂಕಾಲ 4.00 ಗಂಟೆಯವರೆಗೆ ಸ್ವೀಕೃತ ಟೆಂಡರ್ ತೆರೆಯುವ ದಿನಾಂಕ : 07/06/2021 ರಂದು ಸಾಯಂಕಾಲ 4.00 ಗಂಟೆಯ ನಂತರ ತೆರೆಯಲಾಗುವುದು.

ಗುತ್ತಿಗೆದಾರರ ಅರ್ಹತ್ರಿಟೆಂಡರಿನ ನಿಯಮ/ಟೆಂಡರ್ ಪ್ರೋಸೆಸಿಂಗ್ ಶುಲ್ನ ತುಂಬುವ ವಿಧಾನ ಇತ್ತಾದಿ ವಿವರಗಳಿಗೆ https://eproc.karnataka.gov.in ಮೂಲಕ ಮಾಹಿತಿ ಪಡೆಯಬಹುದು ಅಥವಾ ಈ ಕೆಳಗೆ ಸಹಿ ಮಾಡಿರುವವರ ಕಛೇರಿ ದಿನಗಳಂದು ಕಭೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಸಹಿ/- ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ,

ವಾಸಾಸಂಇ/ಧಾ/ಎಂಸಿಎ/202/2021-22 ಧಾರವಾಡ ವಿಭಾಗ, ಧಾರವಾಡ

ಲೋಕೋಪಯೋಗಿ, ಬಂದರು-ಒಳನಾಡು ಜಲಸಾರಿಗೆ ಇಲಾಖೆ, ವಿಭಾಗ, ಚಿತ್ರದುರ್ಗ.

ಸಂಖ್ಯೆ: ಕಾಣಂ:ಲೋವಿಚಿ:ಎಣ್ಲ-1:ಚೆಂಡರ್-10:2021-22 ದಿನಾಂಕ: 17.06.2021

### ಇ-ಟೆಂಡರ್ ಪಕಟಣೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅದ್ಯಾದೇಶ 2000 ಹಾಗೂ

ಆಕ್ಸ್ 2000ರ ಪ್ರಕಾರ ಸ್ಲಾಂಡರ್ಡ್ ಟೆಂಡರ್ ಡಾಕ್ಕುಮೆಂಟ್ಗಳ ನಿಯಮಗಳನ್ನಯ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರು. ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಿಭಾಗ, ಚಿತ್ರದುರ್ಗ ಇವರಿಂದ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತರಾದ ಆರ್ಹ ಗುತ್ತಿಗೆದಾರರಿಂದ ಇ-ಪ್ರೊಕ್ಕೂರಮೆಂಟ್ ಪೋರ್ಟಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳಿಗೆ ದ್ವಿ-ಲಕೋಟೆ ಪದ್ಧತಿಯಲ್ಲಿ ಟೆಂಡರ್ಗಳನ್ನು ಆಹ್ರಾನಿಸಲಾಗಿದೆ. ಅರ್ಹ ಗುತ್ತಿಗೆದಾರರು ವೆಬ್ಸ್ಟ್ www.eproc.Karnataka.gov.in/eportal/index. seamನಲ್ಲಿ ಟೆಂಡರ್ಗಾಗಿ ವಿವರಗಳನ್ನು ಪಡೆದು ಭಾಗವಹಿಸಬಹುದು.

ಕಾಮಗಾರಿಗಳ ವಿವರ: ಇ-ಪ್ರೊಕ್ಕೂರ್ ಮೆಂಟ್ ಮೂಲಕ- ದ್ವಿ ಲಕೋಟೆ ಪದ್ಧತಿ: 8443 ಶೇವಣಿ ವಂತಿಕೆ: (1) ಚಿತ್ರದುರ್ಗ ತಾಲ್ಲೂಕು ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಚರ್ಮಶಿಲ್ಲಿ ಭವನ ನಿರ್ಮಾಣ (ವ.ಇಂ. 136586)/2ನೇ ಕರೆ. ಅಂದಾಜು ಮೊತ್ತ ರೂ. 100,00 むまがむ. ಕಾಮಗಾರಿ ಟೆಂಡರ್ ವಿನಾಂಕಗಳು ಈ ಕೆಳಕಂಡಂತಿವೆ: (1) ಟೆಂಡರ್ ಬಗ್ಗೆ

ವಿಚಾರಿಸಲು/ಮಾಹಿತಿ ಪಡೆಯಲು ಕೊನೆಯ ದಿನಾಂಕ: 23.06.2021 ಸಮಯ 17:30. (2) ಟೆಂಡರ್ ಸಲ್ಲಿಸುವ ಅಂತಿಮ ದಿನಾಂಕ ಮತ್ತು ವೇಳೆ: 24.06.2021 ಸಮಯ 16:00. (3) ತಾಂತ್ರಿಕ ಬಿಡ್ ತೆರೆಯುವ ದಿನಾಂಕ ಮತ್ತು ವೇಳೆ: 25,06,2021 ಸಮಯ 16:01. (4) ಆರ್ಥಿಕ ಬಿಡ್ ತೆರೆಯುವ ದಿನಾಂಕ ಮತ್ತು ವೇಳೆ: 28.06.2021 ಸಮಯ 11:00. ಹೆಚ್ಚಿನ ವಿವರಗಳಿಗೆ ಸದರಿ ಕಛೇರಿಯಿಂದ (ದೂರವಾಣಿ ಸಂಖ್ಯೆ 08194 222446) ಹಾಗೂ ಹೆಚ್.ಪಿ. ಕಂಪನಿಯ ಸಹಾಯಕ ದೂರವಾಣಿ ಸಂಖ್ಯೆ 080 25501216 ಮತ್ತು 080 25501227 ರಿಂದ ಮಾಹಿತಿ ಪಡೆಯಬಹುದು.

ಸಹಿ/- ಕಾರ್ಯಪಾಲಕ ಅಭಿಯಂತರರು RO No. 201: DIPR/CTA/MCA/2021-22

(FD) ) ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ Vision IIII

(ಸಿಐಎನ್: ಯು40109ಕೆಎ1999ಎಸ್ಜಿಸಿ025521) ಸಂ:ಆಇಂವಿ(ಪ್ರ(ನಿ)ರಾವೃಕಾನೀಇಂ(ಕಾ)ಸಹಾನೀಇಂ-2(ಎಫ್-38/2021-22/804-06 Caracte: 19-06-2021

### ಟೆಂಡರ್ ಪ್ರಕಟಣೆ (ಇ-ಪೊಕ್ಕೂರ್ಮೆಂಟ್ ಪದ್ಧತಿಯ ಮೂಲಕ ಮಾತ್ರ)

ಕವಿಪ್ರನಿನಿಯು ಬಿಡ್ ವಿಚಾರಣೆ ಸಂಖ್ಯೆ: ಕವಿಪ್ರನಿನಿ/ಅಇಂವಿ/ಪ್ರ(ನಿ)/ರಾವ್ರ/ಸಕಾನಿಇಂ-1/ 11ಕೆವಿ/ಆರ್ಥ್ಮಾಟ್ ಒದಗಿಸಲು/ಇಪಿಆರ್-248 ದಿನಾಂಕ: 14-06-2021ರ ಅನ್ವಯ ಭಾಗಶ: ಟರ್ನ್ ಕೀ ಆಧಾರದ ಮೇಲೆ 220/66/11ಕೆವಿ ಹಗಣೆ ಉಪ ಕೇಂದ್ರದಲ್ಲ ಭೂಮಿಯ ಸಮಗ್ರತೆಯನ್ನು ಸುಧಾರಿಸಲು ಹಐ ಫ್ಲಾಟ್ಟ್ ಒದಗಿಸುವ ಮೂಲಕ ಹಾಅ ಇರುವ ಭೂಮಿಯ ದಕ್ಷತೆಯನ್ನು ಬಲಪಡಿಸುವ ಕಾಮಗಾರಿಗಾಗಿ ಅರ್ಹ ಬಿಡ್ದಾರರಿಂದ ಬಿಡ್ಗಳನ್ನು ಆಹ್ವಾನಿಸಿದೆ. ಟೆಂಡರ್ಗಟ್ಟ ಮೊತ್ತ: ರೂ.3,82,755/-. ಇಎಂಡಿ: ವಿನಾಯಿತಿ. ಬಿಡ್ಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಮತ್ತು ಸಮಯಃ 06-07-2021ರ ಸಂಜೆ 4.30 ಗಂಟೆಗೆ.

ವಿವರವಾದ ಟೆಂಡರ್ ಪ್ರಕಟಣೆ ಮತ್ತು ಇ-ಪ್ರೋಕ್ಕೂರ್ ಮೆಂಟ್ ನಲ್ಲಿ ಭಾಗವಹಿಸುವ ಬಗ್ಗೆ ವಿವರಗಳನ್ನು ವೆಬ್ಸ್ಟೆಟ್ https://kptcl.karnataka.gov.in ಪ್ರಪರ್ ಲಿಂಕ್ "e-Procurement-KPTCL" ನಲ್ಲಿ ಲಾಗಿನ್ ಮಾಡುವ ಮೂಲಕ ದಿನಾಂಕ 22-06-2021ರ ಸಂಜೆ 4:00 ಗಂಟೆಗೆ ಅಥವಾ ತದನಂತರ ಪಡೆಯಬಹುದು. ಇತರ ವಿವರಗಳಿಗಾಗಿ ಕಳ ಸಹಿದಾರರ ಕಚೇರಿಯನ್ನು ಸಂಪರ್ಕಿಸಿ ಪಡೆಯಬಹುದು.


ಸಹಿ/-, ಅಧೀಕ್ಷಕ ಇಂಜಿನಿಯರ್, ವಿದ್ಯುತ್, ಪ್ರಸರಣ (ನಿರ್ವಹಣೆ), ರಾಮನಗರ ವೃತ್ತ, 220/66/11ಕೆವಿ ವೃಷಭಾವತಿ ಕಣಿವೆ ಕೇಂದ್ರ, 1ನೇ ಮಹಡಿ, ಆರ್.ಆರ್ ನಗರ ಆರ್ಚ್ ಹತ್ತಿರ, ಮೈಸೂರು ರಸ್ತೆ, ಬೆಂಗಳೂರು-560 039. ದೂರವಾಣಃ 080-29620155.



ಮಿಂಚಂಚ ವಿಳಾಸ: krhskmg.1@gmail.com

ಸಂ:ವಿಅ:ಶ್ರೀಕೃರಾಗಿ:ಕೆ:ವಿನಿ1:ಅ.ಟೆಂಡರ್.ಪ್ರ:02:2021–22

#### ಕರ್ನಾಟಕ ಸರ್ಕಾರ ತೋಟಗಾರಿಕೆ ಇಲಾಖೆ



ಅಲ್ಪಾವಧಿ ಟೆಂಡರ್ ಪ್ರಕಟಣೆ ವಿಶೇಷಾಧಿಕಾರಿಗಳ ಕಛೇರಿ ಶ್ರೀ ಕೃಷ್ಣರಾಜೇಂದ್ರ. ಗಿರಿಧಾಮ, ಕೆಮ್ನಣ್ಣುಗಾಂಡಿ ರವರ ಅಧೀನದಲ್ಲಿ ಬರುವ ಕೆಮ್ನಣ್ಣುಗಾಂಡಿ ಹಾಗೂ ಕಲ್ಲತ್ರಗಿರಿ ಉದ್ಯಾನವನಗಳ ಅತಿಥಿಗೃಷಗಳ ದೈನಂದಿನ ನಿರ್ವಹಣೆಗಾಗಿ ಹೌಸ್ ಕೀಪಿಂಗ್ (ಸ್ರೀಪಿಂಗ್ ಇತರೆ ಸ್ಪಕ್ಷಕಾ ಕೆಲಸಗಳು, ಕೇಟರಿಂಗ್ ಕೆಲಸ) ಸೇವೆಯನ್ನು ಹೊರಗುತ್ತಿಗೆಯ ಅಧಾರದ ಮೇಲಿ ನೇಮಿಸಿಕೊಳ್ಳಲು ಮುಚ್ಚಿದ ಟೆಂಡರ್ ಪದ್ಧತಿಯಲ್ಲಿ ಸರ್ಧಾತ್ರಕ (ತಾಂತ್ರಿಕ ಮತ್ತು ಅರ್ಥಿಕ ಬಿಡ್)ಟೆಂಡರ್ನ್ನು ಅಸಕ್ತ ನೊಂದಾಯಿತ ಮಾನವ ಸಂಪನ್ನೂಲ

ಸಂಸ್ಥೆಗಳಿಂದ ಆಹ್ವಾನಿಸಲಾಗಿದೆ.	ಕುಲ್ಲ ಮತ್ತು ಇ.ಎಂ.ಡಿ. ಮೊತ್ತವನ್ನು ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಕಛೇರಿಯ ಪಡೆಯಬಹುದಾಗಿರುತ್ತದೆ.
	ಎಕೇಷಾಧಿಕಾರಿಗಳ ಕಛೇರಿ ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ, ಕೆಮ್ಮಣ್ಣುಗುಂಡಿರವರ ಅಧೀನದಲ್ಲಿ ಬರುವ ಕೆಮ್ನಣ್ಣುಗುಂಡಿ ಹಾಗೂ ಕಲ್ಲತ್ರಗಿರ ಉದ್ಘಾನವನಗಳಲ್ಲಿನ ಅತಿಥಿಗೃಹಗಳ ದೈನಂದಿನ ನಿರ್ವಹಣೆಗಾಗಿ ಸರ್ವಹ ಕೊನ್ನಿಂದ್ರ (ತಿಂತಿಂದ್ರ ಪ್ರಕರ್ಣ ಕ್ಷೇತ್ರಗಳಲ್ಲಿ ಕೆಲುನಿಂದ್ರ ಕ್ಷೇತ್ರ) ಕೊನೆಯನ್ನು

ಒದಗಿಸವೇಕಾದ ಮಾನವ ಸಂಪನ್ಮೂಲ ಸೇವೆಯ ಹೆಸರು:	ಎರೇಷಾಧಿಕಾರಿಗಳ ಕಛೇರಿ ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ, ಕಿಮ್ಮಣ್ಣುಗುಂಡಿರವರ ಅಧೀನದಲ್ಲಿ ಬರುವ ಕೆಮ್ಮಣ್ಣುಗುಂಡಿ ಹಾಗೂ ಕಲ್ಲತ್ರಗಿರಿ ಉದ್ಯಾನವನಗಳಲ್ಲಿನ ಅತಿಥಿಗೃಹಗಳ ದೈನಂದಿನ ನಿರ್ವಹಣೆಗಾಗಿ ಹೌಸ್ ಕೀಪಿಂಗ್ (ಸ್ಟೀಪಿಂಗ್ ಇತರೆ ಸ್ವವೃತಾ ಕೆಲಸಗಳು, ಕೇಟರಿಂಗ್ ಕೆಲಸ) ಸೇವೆಯನ್ನು ಹೊರಗಾತ್ರಿಗೆಯ ಅಧಾರದ ಮೇಲೆ ಒದಗಿಸುವುದು.) (1ನೇ ಜುಲೈ-2021 ಮಾಹೆಯಿಂದ 15ನೇ ಮಾರ್ಚ್ 2022 ಮಾಹೆವರೆಗೆ)	
ಅರ್ಜಿ ನಮೂನೆ ಶುಲ್ನ	GA. 200/-	
ಟೆಂಡರ್ಗೆ ಅಂದಾಜಿಸಿದ ಕಾಮಗಾರಿ ಮೊತ್ತ(ರೂ)	Ca. 4,08,000/~	
P.20.B.	ರೂ. 8,200/- (ಎಂಟು ಸಾವಿರದ ಎರಡು ನೂರು ರೂಪಾಯಿಗಳು ಮಾತ್ರ) ರಾಷ್ಟ್ರೀಕೃತ ವ್ಯಾಂಕುಗಳ ಯಾವುದಾದರೂ ಶಾಖೆಯ ಡಿ.ಡಿ,ಚಿಕ್ ಮೂಲಕ ವಿಶೇಷಾಧಿಕಾರಿಗಳು, ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ಕೆಮ್ಮಣ್ಣುಗುಂಡಿ ಪದನಾಮದಲ್ಲಿ ಜಮಗೆ ಕ್ರಮವಹಿಸುವುದು.	
ಟೆಂಡರ್ ದಸ್ತಾವೇಜುಗಳನ್ನು ಈ ಕಛೇರಿಯಿಂದ ಪಡೆಯಬಹುದಾದ ದಿನಾಂಕ	ದಿನಾಂಕ: 18-06-2021 ರಿಂದ 01-07-2021ರ ವರೆಗೆ	
ಭರ್ತಿ ಮಾಡಿದ ಟೆಂಡರ್ ದಾಖಲೆಗಳನ್ನು ಈ ಕಛೇರಿಗೆ ಸಲ್ಲಿಸಲು ಕಡೆಯ ದಿನಾಂಕ ಮತ್ತು ವೇಳೆ	Date of: 02-07-2021 docto nod 5.00 nod	
ಈ ಕಛೇರಿಯಲ್ಲಿ ತಾಂತ್ರಿಕ ಟೆಂಡರ್ ೩ ಆರ್ಥಿಕ ಟೆಂಡರ್ ಐರ್ಡ್ಗಳನ್ನು ತೆರೆಯುವ ಕಡೆಯ ದಿನಾಂಕ ಮತ್ತು ಸಮಯ	ದೀನಂಕ: 05-07-2021 ರಂದು ವೆಳಗ್ಗೆ II.00 ಗಂಟೆ	
	ಅರ್ಜಿ ನಮೂನೆ ಶುಲ್ಮ ಟಿಂಡರ್ಗೆ ಅಂದಾಜಿಸಿದ ಕಾಮಗಾರಿ ಮೊತ್ತ(ರೂ) ಇ.ಎಂ.ಡಿ. ಟಿಂಡರ್ ದಸ್ತಾವೇಜುಗಳನ್ನು ಈ ಕಛೇರಿಯಿಂದ ಪಡೆಯಬಹುದಾದ ದಿನಾಂಕ ಧರ್ತಿ ಮಾಡಿದ ಟಿಂಡರ್ ದಾಖಲೆಗಳನ್ನು ಈ ಕಛೇರಿಗೆ ಸಲ್ಲಿಸಲು ಕಡೆಯ ದಿನಾಂಕ ಮತ್ತು ವೇಳೆ ಈ ಕಛೇರಿಯಲ್ಲಿ ತಾಂತ್ರಿಕ ಟಿಂಡರ್ & ಆರ್ಥಿಕ ಟಿಂಡರ್	

ಸಹಿ/- ವಿಶೇಷಾಧಿಕಾರಿಗಳು ಹಾಗೂ ಟೆಂಡರ್ ಆಹ್ವಾನಿಸುವ ಪ್ರಾಧಿಕಾರ, ಶ್ರೀ ಕೃಷ್ಣರಾಜೇಂದ್ರ, ಗಿರಿಧಾಮ, ಕೆಮ್ನಣ್ಣುಗುಂಡಿ.

kpepaper.asianetnews.com 🌑 🦰 🌑



ಸಹಿ/-ಕಾರ್ಯನಿರ್ವಾಹಕ ಇಂಜಿನೀಯರ್.



ಸಹಿ/-ಪೌರಾಯುಕ್ತರು, ನಗರಸಭೆ. ಹಾಸನ.

**0**0

ಕರ್ನಾಟಕ ಸರ್ಕಾರ

(ಲೋಕೋಪಯೋಗಿ, ಇಲಾಖೆ) ಐಎಫ್ಟ್ ಸಂಖ್ಕೆ ಲೋಇ/ಕಾನಿಇ/ಬವಿ/ಟಿಎಸ್-4/ಎಫ್-170/1048/2021-22

ಸಂಕ್ಷಿಪ್ತ ಟೆಂಡರ್ ಪ್ರಕಟಣೆ

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತರಾದ ಆಸಕ್ತಿಯುಳ್ಳ ಗುತ್ತೇದಾರಿಂದ ಈ ಕೆಳಕಾಣಿಸಿದ ಕಾಮಗಾರಿಗಳಿಗೆ ದ್ವಿ ಲಕೋಟೆ ಪದ್ದತಿಯಂತೆ ಟೆಂಡರುಗಳನ್ನು ಇ–ಪ್ರೊಕ್ಕೂರ್ಮೆಂಟ್ ಪೋರ್ಟಲ್ ಮುಖಾಂತರ ಆಹ್ರಾನಿಸಲಾಗಿದೆ. ಗುತ್ತೇದಾರರು ಈ ಕೆಳಕಾಣಿಸಿದ ಕಾಮಗಾರಿಗಳಲ್ಲಿ ಯಾವುದಾದರೂ ಎಲ್ಲಾ ಕಾಮಗಾರಿಗಳಿಗೆ ಟೆಂಡರುಗಳನ್ನು ಸಲ್ಲಿಸಬಹುದಾಗಿರುತ್ತದೆ. ಇದಕ್ಕಾಗಿ, ಗುತ್ತೇದಾರರು ಅಂತರ್ಜಾಲದ ಮೂಲಕ ವೆಬ್ ಸೈಟ್ ವಿಳಾಸ http://eproc. karnataka.gov.inವನ್ನು ದಿನಾಂಕ 24-06-2021ರ ನಂತರ ಸಂದರ್ಶಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಗುತ್ರೇದಾರರು ಈ ಕೆಳಗೆ ಸಹಿ ಮಾಡಿದ ಅಧಿಕಾರಿಗಳ ಕಛೇರಿಯಲ್ಲಿ ಕಛೇರಿ ಕೆಲಸದ ವೇಳೆಯಲ್ಲಿ ಪಡೆಯಬಹುದಾಗಿರುತ್ತದೆ.

ಸೂಚನೆ : ಕಾರಣಾಂತರಗಳಿಂದಾಗಿ ಈ ಕೆಳಗೆ ತಿಳಿಯಪಡಿಸಿದ ಟೆಂಡರ್ ದಿನಾಂಕಗಳು ಹಾಗೂ ಇನ್ನಿತರೆ ಯಾವುದೇ ಬದಲಾವಣೆಗಳಾದಲಿ ಗುತ್ತೇದಾರರು -ಇ-ಸೊಕ್ಕೂರ್ಮೆಂಟ್ ಪೋರ್ಟಲ್ನಲ್ಲಿ ಗಮನಿಸಬಹುದಾಗಿದೆ.

भू १	ಕಾಮಗಾರಿಯ ವಿವರ	ಟೆಂಡರ್ಗೆ ಸೂಚಿಸಿದ ಅಂದಾಜು ಮೊತ್ತ (ರೂ ಲಕ್ಷಗಳಲ್ಲಿ)
	3054-(ಯೋಜನೇತರ)-ರಾಜ್ಯ ಹೆದ್ದಾರಿಗಳ ನಿರ್ವಹಣೆ :	
1)	KPWD/2021-22/RD/WORK_INDENT138278	92.90
2)	KPWD/2021-22/RD/WORK_INDENT138401	58.60
3)	KPWD/2021-22/RD/WORK_INDENT138055	72.10
4)	KPWD/2021-22/RD/WORK_INDENT138307	85.90
	3054-(ಯೋಜನೇತರ)-ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ :	
5)	KPWD/2021-22/RD/WORK_INDENT138358	63.00
6)	KPWD/2021-22/RD/WORK_INDENT138359	63.40
7)	KPWD/2021-22/RD/WORK INDENT138058	74.40

ಟೆಂಡರಿಗಾಗಿ ನಿಗದಿಪಡಿಸಿದ ದಿನಾಂಕಗಳು ಕೆಳಗಿನಂತಿವೆ. ಅ) ಟೆಂಡರ್ ಆಕೇಪಣೆಗಳಿಗಾಗಿ ನಿಗದಿಪಡಿಸಲಾದ ದಿನಾಂಕ: 28-06-2021 ರಂದು 12.00 ಗಂಟೆಯ ವರೆಗೆ ಆ) ಇ-ಪೋರ್ಟ್ಆ್ ಮುಖಾಂತರ ಟೆಂಡರುಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 29-06-2021 ರಂದು 16.00 ಗಂಟೆಯ ವರೆಗೆ. ಇ) ಬಿಡ್ಗಳನ್ನು ತೆರೆಯುವ ದಿನಾಂಕ ಮತ್ತು ಸಮಯ: 30-06-2021ರಂದು 16.30 ಗಂಟೆಗೆ ಕಾರ್ಯನಿರ್ವಾಹಕ ಇಂಜಿನೀಯರ್, ಲೋಕೊಪಯೋಗಿ ಇಲಾಖಾ ವಿಭಾಗ, ಬಳ್ಳಾರಿ ಇವರ ಕಛೇರಿಯಲ್ಲಿ ತೆರೆಯಲಾಗುವುದು

ಡಿಐಪಿಆರ್/ಬಳ್ಳಾರಿ/116/ಎಂಸಿಎ/2021-22

ಲೋಕೋಪಯೋಗಿ ಇಲಾಖೆ ವಿಭಾಗ, ಬಳ್ಳಾರಿ